

ಪಟ್ಟಣ ಸಹಕಾರ ಬ್ಯಾಂಕುಗಳ
ಮಾರ್ಕಾಡ್ ಸಕ್ರಿಯೆ

ಸಂಪುಟ : 32 | ಸಂಚಿಕೆ : 14 | 09 ಜುಲೈ 2025 | ಬುಧವಾರ | ಪುಟಗಳು : 8 | ಬೆಲೆ : 2/-

A portrait of Dr. M. S. Khan, a man with dark hair, a mustache, and glasses, wearing a white shirt.

3



5



7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಕೇಂದ್ರದ ಹಿರಿಯ ಸಚಿವರಾದ ನಿತಿನ್ ಗಡ್ಕರಿ ಅವರ
ಮಾತುಗಳಲ್ಲಿನ ಕಳವಳವನ್ನು ಗಮನಿಸಬೇಕಿದೆ

ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಇಳಿಯುತ್ತಿದೆ. ಈ ಹಿಂದೆ 34.7 ಕೋಟಿ ಜನರು ಬಡತನದಲ್ಲಿದ್ದರು. ಕಳೆದ 12 ವರ್ಷದಲ್ಲಿ ಜನರನ್ನು ಬಡತನ ರೇಖೆಯಿಂದ ಹೊರತರುವಲ್ಲಿ ನಮ್ಮ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಕಳೆದ ಒಂದು ದಶಕದ ಆಡಳಿತದ ಅವಧಿಯಲ್ಲಿ 26 ಕೋಟಿ 7 ಲಕ್ಷ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ಕೇಂದ್ರ ಸರ್ಕಾರ ಹೆಮ್ಮೆಯಿಂದ ಕೆಲ ವಾರಗಳ ಹಿಂದೆ ಹೇಳಿಕೊಂಡಿತ್ತು. ಈ ಸುದ್ದಿ ಕೆಲ ದಿನಗಳ ಕಾಲ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬಾರಿ ಸದ್ದು ಮಾಡಿತ್ತು.

ಆದರೆ, ಕೇಂದ್ರದ ಹಿರಿಯ ಸಚಿವರಾದ ನಿತಿನ್ ಗಡ್ಕರಿ ಅವರು ಕೆಲ ದಿನಗಳ ಹಿಂದೆ ಸಭೆಯೊಂದರಲ್ಲಿ ಮಾತನಾಡುತ್ತಾ, ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಶ್ರೀಮಂತರ ಕೈಯಲ್ಲಿಯೇ ದೇಶದ ಸಂಪತ್ತು ಕೇಂದ್ರೀಕೃತವಾಗುತ್ತಿದೆ. ಬದಲಿಗೆ ಸಂಪತ್ತಿನ ವಿಕೇಂದ್ರೀಕರಣದ ಅವಶ್ಯಕತೆಯಿದೆ. ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಗ್ರಾಮೀಣ ಪ್ರದೇಶಗಳನ್ನು ಉನ್ನತೀಕರಿಸುವ ರೀತಿಯಲ್ಲಿ ಆರ್ಥಿಕತೆ ಬೆಳೆಸಬೇಕಿದೆ ಎಂದು ಅವರು ಹೇಳಿದ್ದಾರೆ.

ನಿಜ, ದೇಶದ ಕೇವಲ ಕೆಲ ಉದ್ಯಮಿಗಳು ನಿತ್ಯದ ಲೆಕ್ಕದಲ್ಲಿ, ಗಂಟೆಗಳ ಲೆಕ್ಕದಲ್ಲಿ ಶ್ರೀಮಂತರಾಗುತ್ತಿದ್ದಾರೆ. ಇನ್ನೊಂದೆಡೆ ಐಎಂಎಫ್ ಹಸಿವಿನ ಸೂಚ್ಯಂಕದ ಪ್ರಕಾರ; ಏಷ್ಯಾ ಖಂಡದಲ್ಲೇ ನಮ್ಮ ದೇಶ ಅತ್ಯಂತ ಹಸಿವಿನ ದೇಶವಾಗಿದ್ದು, 121 ದೇಶಗಳ ಪೈಕಿ ಭಾರತ 107ನೇ ಸ್ಥಾನದಲ್ಲಿದೆ.

ಆದರೆ, ಇಂದು ಸಿರಿವಂತರು ತಮ್ಮ ವಹಿವಾಟು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ. ತಮ್ಮ ಆದಾಯವನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಅವರ ಉದ್ಯಮಗಳಲ್ಲಿ, ಕೈಗಾರಿಕೆಗಳಲ್ಲಿ ದುಡಿಯುವ ನೌಕರರು, ಕಾರ್ಮಿಕರು ಬಡವರಾಗಿಯೇ ಉಳಿಯುತ್ತಿದ್ದಾರೆ, ಇದರರ್ಥ ಅವರು ತಮ್ಮ ದುಡಿಮೆಗೆ ತಕ್ಕ ಫಲವನ್ನು ಪಡೆಯುತ್ತಿಲ್ಲ ಎಂದಾಗುತ್ತದೆಯಲ್ಲವೇ?

ದೇಶದ ಆರ್ಥಿಕತೆಗೆ ಸರಿಸುಮಾರು ರೂ.71 ಲಕ್ಷ ಕೋಟಿಗೂ ಅಧಿಕ ಕೊಡುಗೆ ಅಸಂಘಟಿತ ವಲಯದಿಂದಲೇ ಬರುತ್ತದೆ. ಆದರೆ, ಇಡೀ ಸಂಸಾರ ನಿಭಾಯಿಸಬೇಕಿರುವ ಅವರ ಬಳಿ ನಾಳಿನ ತುತ್ತು ಅನ್ನಕ್ಕೂ ಗತಿಯಿರುವುದಿಲ್ಲ. ಇದು ವಿಪರ್ಯಾಸವಲ್ಲವೇ. ಇದನ್ನು ಸ್ವಲ್ಪ ಮಟ್ಟಿಗಾದರೂ, ಸರಿ ಪಡಿಸಬೇಕಲ್ಲವೇ? ಈ ರೀತಿಯಾಗಿ ಜನರ ನಡುವಿನ ಸಂಪತ್ತಿನ ಅಂತರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಇದಕ್ಕೆ ಬಾರಿ ಬೆಲೆ ತರಬೇಕಾಗುತ್ತದೆ.

ನಮ್ಮ ದೇಶ ಒಟ್ಟು ಉತ್ಪಾದನೆಯಲ್ಲಿ ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರಭಾವಶಾಲಿ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ, ತಲಾ ಆದಾಯದ ವಿಷಯದಲ್ಲಿ ನಮ್ಮ ದೇಶ 142ನೇ ಸ್ಥಾನದಲ್ಲಿರುವುದನ್ನೂ ನಾವು ಗಮನಿಸಿದರೆ, ಅಭಿವೃದ್ಧಿಯ ದಾರಿಯಲ್ಲಿ ನಾವು ಬಹಳ ದೂರ ಸಾಗಬೇಕಾಗಿದೆ ಎನ್ನುವುದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರ ಮಾತುಗಳಲ್ಲಿನ ಕಳವಳವನ್ನು ಗಮನಿಸಬೇಕಿದೆ.

ಈ ವಿಷಯದತ್ತ ದೇಶದ ಆರ್ಥಿಕ ನೀತಿ ನಿರೂಪಕರು ಗಮನ ಹರಿಸಿ, ಮುಂದಿನ ಆರ್ಥಿಕ ಬೆಳವಣಿಗೆಗೆ ಉತ್ತಮ ನೀಲನಕ್ಷೆಯನ್ನು ಸಿದ್ಧಪಡಿಸಲಿ ಎಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ



ಜಿಎಸ್‌ಟಿ ಆದಾಯ ಶೇ. 6.2 ರಷ್ಟು ಹೆಚ್ಚಳ;
ಜೂನ್‌ನಲ್ಲಿ ರೂ. 1.84 ಲಕ್ಷ ಕೋಟಿ

ನವದೆಹಲಿ: ಕಳೆದ ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಶೇಕಡಾ 6.5 ರಷ್ಟು ಏರಿಕೆಯಾಗಿದ್ದು, ಒಟ್ಟು 1.84 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು ರೂ. 1,73,813 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು ರೂ. 1.84 ಲಕ್ಷ ಕೋಟಿಗಳಿಗೆ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚು ಜಿಎಸ್‌ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.

ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ ರೂ. 2.37 ಲಕ್ಷ ಕೋಟಿ, ಮೇ ತಿಂಗಳಲ್ಲಿ ರೂ. 2.01 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಈ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ ರೂ. 2 ಲಕ್ಷ ಕೋಟಿಗಿಂತ ಕೆಳಗೆ ಹೋಗಿದೆ.

ಜೂನ್‌ನಲ್ಲಿ, ದೇಶೀಯ ವಹಿವಾಟುಗಳಿಂದ ಒಟ್ಟು ಆದಾಯವು ಶೇ 4.6 ರಷ್ಟು ಹೆಚ್ಚಾಗಿ ಸುಮಾರು ರೂ.1.38 ಲಕ್ಷ ಕೋಟಿಗೆ ತಲುಪಿದ್ದರೆ, ಆಮದುಗಳಿಂದ ಜಿಎಸ್‌ಟಿ ಆದಾಯವು ಶೇ 11.4 ರಷ್ಟು ಹೆಚ್ಚಾಗಿ ರೂ. 45,690 ಕೋಟಿಗಳಿಗೆ ತಲುಪಿದೆ.

ಜೂನ್‌ನಲ್ಲಿ ಒಟ್ಟು ಕೇಂದ್ರ ಜಿಎಸ್‌ಟಿ ಆದಾಯವು 34,558 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್‌ಟಿ ಆದಾಯ ರೂ. 43,268 ಕೋಟಿ ಮತ್ತು ಸಮಗ್ರ ಜಿಎಸ್‌ಟಿ ಸುಮಾರು ರೂ. 93,280 ಲಕ್ಷ ಕೋಟಿ ಗೆ ತಲುಪಿದೆ. ಸೆಸ್‌ನಿಂದ 13,491 ಕೋಟಿ ರೂ. ಆದಾಯ ಬಂದಿದೆ.

ಈ ಮಧ್ಯೆ, ಈ ತಿಂಗಳಲ್ಲಿ ಒಟ್ಟು ಮರುಪಾವತಿ ಶೇ. 28.4 ರಷ್ಟು ಹೆಚ್ಚಾಗಿ ರೂ. 25,491 ಕೋಟಿಗಳಿಗೆ ತಲುಪಿದೆ.

ಅನುತ್ತಾದಕ ಆಸ್ತಿ ನಿಯಂತ್ರಣ, ಸಾಲಗಳ ವಿತರಣೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳನ್ನು ಮೀರಿಸಿವೆ: ಸಹಕಾರ ಟ್ರೆಂಡ್

ದೇಶದ ಪಟ್ಟಣ ಸಹಕಾರಿ ಬ್ಯಾಂಕುಗಳು (UCBಗಳು) ಡಿಜಿಟಲ್ ಜಿಗಿತಕ್ಕೆ ಸಜ್ಜಾಗಿವೆ, ದೇಶದ ಸಮಗ್ರ ಹಣಕಾಸು ಬೆಳವಣಿಗೆಯ ಪ್ರಯಾಣದಲ್ಲಿ ಪ್ರಮುಖ ಆಟಗಾರರಾಗಿ ಹೊರ ಹೊಮ್ಮುತ್ತಿವೆ, ಇದನ್ನು ರಾಷ್ಟ್ರೀಯ ಪಟ್ಟಣ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NUCFDC) ಮತ್ತು ಟ್ರಾನ್ಸ್ ಯೂನಿಯನ್ CIBILನ ಉದ್ಘಾಟನಾ ಸಹಕಾರಿ ಪ್ರವೃತ್ತಿಗಳ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.

2025ರ ಕ್ರೆಡಿಟ್ ಸಮ್ಮೇಳನದಲ್ಲಿ ಅನಾವರಣಗೊಂಡ ಈ ವರದಿಯು UCBಗಳ ರೂಪಾಂತರದ ವ್ಯಾಪಕ ನೋಟವನ್ನು ನೀಡುತ್ತದೆ, ಬಲವಾದ ಪೋರ್ಟ್ ಫೋಲಿಯೋ ಬೆಳವಣಿಗೆ, ಸುಧಾರಿತ ಆಸ್ತಿ ಗುಣಮಟ್ಟ ಮತ್ತು ತಂತ್ರಜ್ಞಾನ-ನೇತೃತ್ವದ ಆಧುನೀಕರಣದ ಕಡೆಗೆ ಕಾರ್ಯತಂತ್ರದ ತಿರುವುಗಳನ್ನು ಪ್ರದರ್ಶಿಸುತ್ತದೆ.

ಮಾರ್ಚ್ 2025ರ ಹೊತ್ತಿಗೆ, UCBಗಳ ಒಟ್ಟು ಪೋರ್ಟ್‌ಫೋಲಿಯೋ ಬ್ಯಾಲೆನ್ಸ್‌ಗಳು 2.9 ಲಕ್ಷ ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ 6% ರಷ್ಟು ಹೆಚ್ಚಾಗಿದೆ ಮತ್ತು 2020 ರಿಂದ 1.8x ಹೆಚ್ಚಳವನ್ನು ಗುರುತಿಸಿದೆ. ವಸತಿ, ವೈಯಕ್ತಿಕ, ಚಿನ್ನ ಮತ್ತು ವಾಹನ ಸಾಲಗಳಂತಹ ಪ್ರಮುಖ ಸಾಲ ವಿಭಾಗಗಳು ಹೆಚ್ಚಿದ ಸಾಲಗಾರರ ಬೇಡಿಕೆ ಮತ್ತು ಆಳವಾದ ಮಾರುಕಟ್ಟೆ ನುಗ್ಗುವಿಕೆಯಿಂದ ನಡೆಸಲ್ಪಡುವ ಎರಡು-ಅಂಕಿಯ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರಗಳನ್ನು (CAGRs) ದಾಖಲಿಸಿವೆ.

ಯುಸಿಬಿಗಳು ಈಗ ಸುಮಾರು 9 ಕೋಟಿ ವ್ಯಕ್ತಿಗಳಿಗೆ ಸೇವೆ ಸಲ್ಲಿಸುತ್ತಿವೆ, ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಅರೆ-ನಗರ ಭಾರತದಲ್ಲಿ, ಸಮುದಾಯ-ಬೇರೂರಿರುವ ಸಂಸ್ಥೆಗಳಾಗಿ ತಮ್ಮ ಗುರುತನ್ನು ಬಲಪಡಿಸುತ್ತಿವೆ, ಇದು ಹಿಂದುಳಿದವರಿಗೆ ಸಾಲವನ್ನು ವಿಸ್ತರಿಸುತ್ತಿದೆ.

ಈ ವಲಯದ ಸ್ಥಿತಿ ಸ್ಥಾಪಕತ್ವವು ಅದರ ಸುಧಾರಿತ ಹಣಕಾಸು ಮಾಪನಗಳಲ್ಲಿ ಸ್ಪಷ್ಟವಾಗಿದೆ. ಆರ್‌ಬಿಐನ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯು ಪ್ರಾಥಮಿಕ ಯುಸಿಬಿಗಳಲ್ಲಿ ಸಾಲದ ಬೆಳವಣಿಗೆಯು ವರ್ಷಕ್ಕೆ 7.4% ಕ್ಕೆ ಏರಿದೆ ಎಂದು ದೃಢಪಡಿಸುತ್ತದೆ, ಆರೋಗ್ಯಕರ ಬಂಡವಾಳದ ಅಪಾಯ-ತೂಕದ ಆಸ್ತಿ ಅನುಪಾತ (CRAR) 18% ಇದ್ದು, ಒಟ್ಟು ಎನ್‌ಪಿಎಗಳು 6.1% ಕ್ಕೆ ಇಳಿದಿವೆ, ಅಲ್ಲದೆ ನಿವ್ವಳ ಎನ್‌ಪಿಎಗಳು ಕೇವಲ 0.6% ಕ್ಕೆ ತೀವ್ರವಾಗಿ ಇಳಿದಿವೆ.

ಈ ಸುಧಾರಣೆಗಳು ಷೆಡ್ಯೂಲ್ಡ್ ಮತ್ತು ನಾನ್ ಷೆಡ್ಯೂಲ್ಡ್ ಯುಸಿಬಿಗಳೆರಡರಿಂದಲೂ ನವೀಕರಿಸಿದ ಸಾಲ ಚಟುವಟಿಕೆಯೊಂದಿಗೆ ಸೇರಿ, ಸ್ಥಿರತೆ ಮತ್ತು ನಾವೀನ್ಯತೆಗೆ ಸಿದ್ಧತೆಯ ಹಂತವನ್ನು ಸೂಚಿಸುತ್ತವೆ.

ಡಿಜಿಟಲ್ ರೂಪಾಂತರವು ವಲಯದ ಮುಂದಿನ ದೊಡ್ಡ ಅವಕಾಶವಾಗಿದೆ ಎಂದು ವರದಿ ಒತ್ತಿ ಹೇಳುತ್ತದೆ. ಪರಂಪರಾಗತ ವ್ಯವಸ್ಥೆಗಳು ನಿರ್ಬಂಧಗಳನ್ನು ಒಡ್ಡುತ್ತಿದ್ದರೂ, ಸಹಕಾರ ಕ್ರೆಡಿಟ್‌ಎಂಜಿನ್, ಸಹಕಾರ ಪಾಠಶಾಲಾ ಮತ್ತು

ಪೋರ್ಟ್‌ಫೋಲಿಯೋ ರಿಸ್ಕ್ ಡ್ಯಾಶ್ ಬೋರ್ಡ್‌ಗಳಂತಹ ಉದ್ದೇಶಿತ ಉಪಕ್ರಮಗಳು ನೈಜ-ಸಮಯದ ಸಾಲ ಸಂಸ್ಕರಣೆ, ಆಧಾರ್-ಸಂಬಂಧಿತ ಸೇವೆಗಳು, ಅಪ್ಲಿಕೇಶನ್-ಆಧಾರಿತ ಸಾಲ ಮತ್ತು ಸ್ವಯಂಚಾಲಿತ ಕ್ರೆಡಿಟ್ ಮೇಲ್ವಿಚಾರಣೆಯ ಹೊಸ ಯುಗವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿವೆ. ತಂತ್ರಜ್ಞಾನ ನವೀಕರಣಗಳ ಜೊತೆಗೆ, ಸಿಬ್ಬಂದಿ ತರಬೇತಿ ಮತ್ತು ಉತ್ತಮ ಅಪಾಯ ನಿರ್ವಹಣಾ ಚೌಕಟ್ಟುಗಳು ಯುಸಿಬಿಗಳು ಕಾರ್ಯಾಚರಣೆಗಳನ್ನು ವಿಸ್ತರಿಸಲು, ದಕ್ಷತೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರ ಅನುಭವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿಭಾಗವಾರು, ವಾಣಿಜ್ಯ ಸಾಲಗಳು 3% CAGR ನಲ್ಲಿ ಸಾಧಾರಣವಾಗಿ ಬೆಳೆಯುತ್ತಿದ್ದರೂ, 28% ನಲ್ಲಿ ಅತಿದೊಡ್ಡ ಪಾಲನ್ನು ಹೊಂದಿವೆ. ವಸತಿ ಸಾಲಗಳು 19% CAGR ನಲ್ಲಿ ಬೆಳೆದಿವೆ, ಇದು ಈಗ ಪೋರ್ಟ್‌ಫೋಲಿಯೋದ 14% ಅನ್ನು ಒಳಗೊಂಡಿದೆ, ಆದರೆ ವೈಯಕ್ತಿಕ ಸಾಲಗಳು 18% CAGR ಅನ್ನು ಗಳಿಸಿವೆ ಮತ್ತು ಚಿನ್ನದ ಸಾಲಗಳು 52% ರಷ್ಟು ಏರಿವೆ, MSME ಗಳು ಮತ್ತು ಅನಾಪಜಾರಿಕ ಉದ್ಯಮಗಳಿಂದ ನಡೆಸಲ್ಪಡುವ ಚಿಲ್ಲರೆ ವ್ಯಾಪಾರ ಸಾಲಗಳು ಸಹ ಬಲವಾದ 24% CAGR ನಲ್ಲಿ ವಿಸ್ತರಿಸುತ್ತಿವೆ, ಇದು ನಗರಗಳ ಸೂಕ್ಷ್ಮ ಉದ್ಯಮಗಳಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ತೋರಿಸುತ್ತದೆ.

ಗಮನಾರ್ಹವಾಗಿ, ಯುಸಿಬಿಗಳು ಹೊಸ ಸಾಲಗಾರರನ್ನು ಸೇರಿಸಿಕೊಳ್ಳುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುತ್ತಿವೆ, ವಾಣಿಜ್ಯ ಸಾಲ ಅರ್ಜಿದಾರರಲ್ಲಿ 37% ಈ ವರ್ಗಕ್ಕೆ ಸೇರುತ್ತಾರೆ. ರೂ. 1 ಕೋಟಿಗಿಂತ ಕಡಿಮೆ ಮಾನ್ಯತೆ ಹೊಂದಿರುವ ಸಾಲಗಾರರಲ್ಲಿ, 2020 ರಲ್ಲಿ 3.5% ರಿಂದ 2025 ರಲ್ಲಿ 1.4% ಕ್ಕೆ ಇಳಿದಿದೆ, ಇದು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ.

ಅದೇ ರೀತಿ, ಯುಸಿಬಿಗಳು ವಸತಿ ಹಣಕಾಸಿನಲ್ಲಿ ಕಡಿಮೆ-ಅಪಾಯದ ಪ್ರೊಫೈಲ್‌ಗಳನ್ನು ಕಾಯ್ದುಕೊಳ್ಳುವಾಗ, ರೂ.1-10 ಕೋಟಿ ವ್ಯಾಪ್ತಿಯಲ್ಲಿ ಅಪರಾಧದ ಅಂತರವನ್ನು ಕಡಿಮೆ ಮಾಡಿದೆ. ಐದು ವರ್ಷಗಳಲ್ಲಿ ವಸತಿ ಸಾಲ ವಿಚಾರಣೆಗಳು 2.8 ಪಟ್ಟು ಹೆಚ್ಚಾಗಿವೆ, ಇದು ಎಚ್‌ಎಫ್‌ಸಿಗಳನ್ನು ಮೀರಿಸಿದೆ, ಯುಸಿಬಿ ವಸತಿ ಸಾಲಗಾರರಲ್ಲಿ 71% ಮಹಿಳೆಯರು ಇದ್ದಾರೆ, ಇದು ಲಿಂಗ ಸೇರ್ಪಡೆಯ ಗಮನಾರ್ಹ ಗುರುತು.

ಸಹಕಾರ ಟ್ರೆಂಡ್ಸ್ ವರದಿಯು ಸರಿಯಾದ ಡಿಜಿಟಲ್ ಮೂಲಸೌಕರ್ಯ, ನೀತಿ ಬೆಂಬಲ ಮತ್ತು ಭವಿಷ್ಯದ ತಂತ್ರಗಳೊಂದಿಗೆ, ಯುಸಿಬಿಗಳು ಕೇವಲ ಬೆಳೆಯುವುದಲ್ಲದೆ, ಅವರು ಮುನ್ನಡೆಸಲು ಸಿದ್ಧರಾಗಿದ್ದಾರೆ ಎಂದು ತೀರ್ಮಾನಿಸಿದೆ. ಅವರ ನಂಬಿಕೆ, ತಂತ್ರಜ್ಞಾನ ಮತ್ತು ಜನಸಾಮಾನ್ಯರ ಸಂಪರ್ಕದ ಸಂಯೋಜನೆಯು ಭಾರತದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪಲು ಸಹಕಾರಿಯಾಗಿದೆ.

ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರು ಮತ್ತು ವೃತ್ತಿಪರ ನಿರ್ದೇಶಕರುಗಳ ಹಾಗೂ B.O.M. ಸದಸ್ಯರುಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು / ಆಡಳಿತ ಮಂಡಳಿ ಸದಸ್ಯರು / ವೃತ್ತಿಪರ ನಿರ್ದೇಶಕರುಗಳಿಗೆ ಹಾಗೂ B.O.M. ಸದಸ್ಯರುಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹೋಟೆಲ್ ಸನ್ಮಾನ್ ಗಾರ್ಡೇನಿಯಾ, ಅಶೋಕ ಪಿಲ್ಲರ್ ರಸ್ತೆ, ಜಯನಗರ, ಬೆಂಗಳೂರು-560011 ಇಲ್ಲಿ ದಿನಾಂಕ:23.07.2025ರಂದು ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಆಡಳಿತ ಮಂಡಳಿಯ ಜವಾಬ್ದಾರಿ ಹಾಗೂ ಕರ್ತವ್ಯಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ವೃತ್ತಿಪರ ನಿರ್ದೇಶಕರುಗಳ ಮತ್ತು B.O.M. ಸದಸ್ಯರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿ, ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ಸುತ್ತೋಲೆಗಳು / ಮಾರ್ಗಸೂಚಿಗಳು, ಅಪಾಯ ನಿರ್ವಹಣೆ ಮತ್ತು ಪ್ರಕಾರಗಳು, ಅಪಾಯಗಳನ್ನು ಹೇಗೆ ತಗ್ಗಿಸುವ ಬಗೆ ವಿಷಯಗಳ ಕುರಿತು ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ:23.07.2025ರಂದು ಬುಧವಾರ ಬೆಳಿಗ್ಗೆ 8.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ಸದರಿ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ:18.07.2025ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ವಿಚಾರ ಸಂಕಿರಣದಲ್ಲಿ ನೇರವಾಗಿ ಭಾಗವಹಿಸುವ ಪ್ರತಿನಿಧಿಗಳಿಗೆ ಅವಕಾಶವಿರುವುದಿಲ್ಲ ಮತ್ತು ಒಂದು ಬ್ಯಾಂಕಿನಿಂದ ಗರಿಷ್ಠ 4 ಜನ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಕೋರಿರುತ್ತಾರೆ.

ತುಮಕೂರು ವೀರಶೈವ ಸಹಕಾರ ಬ್ಯಾಂಕಿಗೆ ಭೇಟಿ - ಸನ್ಮಾನ



ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ರುದ್ರೇಗೌಡರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಇತ್ತೀಚೆಗೆ ತುಮಕೂರು ವೀರಶೈವ ಸಹಕಾರ ಬ್ಯಾಂಕಿಗೆ ಭೇಟಿ ನೀಡಿದಾಗ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಜಿ.ರುದ್ರಪ್ಪನವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

ಪಟ್ಟಣ ಸಹಕಾರ ಬ್ಯಾಂಕುಗಳ ಗಮನಕ್ಕೆ

ಮಹಾಮಂಡಳವು “ವಾರಪತ್ರಿಕೆ” ಹಾಗೂ “ತ್ಯಾಮಾಸಿಕ ಬ್ಯಾಂಕಿಂಗ್ ಪ್ರಪಂಚ ಪತ್ರಿಕೆ” ಎಂಬ ಎರಡು ಪತ್ರಿಕೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರೆ ಉಪಯುಕ್ತ ಸುದ್ದಿ / ವಿಚಾರಗಳನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗೊಳಪಡುವ ಸಹಕಾರಿ ಕಾನೂನು ವಿದ್ಯಮಾನಗಳ ಕುರಿತು ಪ್ರಶೋತ್ತರ, ವಿವಿಧ ಬ್ಯಾಂಕುಗಳ ಯಶೋಗಾಥೆ, ಪ್ರಗತಿ ಚಿತ್ರ, ಬ್ಯಾಂಕುಗಳಲ್ಲಿ ಜರುಗಿರುವ ವಿವಿಧ ಸಮಾರಂಭಗಳ ವಿವರಗಳನ್ನು ಪ್ರಕಟಿಸಲಾಗುತ್ತಿದೆ. ಪಟ್ಟಣ ಸಹಕಾರ ಬ್ಯಾಂಕುಗಳು ತಾವು ಏರ್ಪಡಿಸುವ ಕಾರ್ಯಕ್ರಮಗಳ ಪೋಟೋ (ಛಾಯಾಚಿತ್ರಗಳು) ಮತ್ತು ವರದಿಗಳು ಹಾಗೂ ಬ್ಯಾಂಕಿನ ಪ್ರಗತಿ ಚಿತ್ರದ ವರದಿಗಳನ್ನು ಕೂಡಲೇ ಮಹಾಮಂಡಳಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸಕ್ಕೆ (email: editorkubf1@gmail.com ಅಥವಾ kscubfed@gmail.com) ಕಳುಹಿಸಿಕೊಟ್ಟಲ್ಲಿ ಮಹಾಮಂಡಳದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

ಆರ್ಥಿಕಾಭಿವೃದ್ಧಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರೂ 35 ಕೋಟಿ ಭಾರತೀಯರಿಗೆ ಗುಣಮಟ್ಟದ ಜೀವನವಿಲ್ಲ : ವಿಶ್ವಬ್ಯಾಂಕ್



ನವದೆಹಲಿ: ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ.

ಪೌಷ್ಟಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣದಿಂದ ಇಷ್ಟು ಜನರು ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ಭಾರತದಲ್ಲಿ ಬಡತನ ಇಳಿದರೂ, ಗುಣಮಟ್ಟದ ಜೀವನದಲ್ಲಿ ಸುಧಾರಣೆಯಾಗಿಲ್ಲ. 2011ರಿಂದ ಭಾರತದಲ್ಲಿ ಬಡತನದ ಪರಿಸ್ಥಿತಿ ಸುಧಾರಿಸಿದ್ದು, ತಲಾವಾರು ಜಿಡಿಪಿ ಸೇರಿದಂತೆ ಬಹು ಆಯಾಮದಲ್ಲಿ ಬಡತನದಲ್ಲಿ ಇಳಿಕೆಯಾಗಿದೆ. ಶೇ.5ರಷ್ಟು ಮಂದಿ ಮಾತ್ರ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. 2013ರಲ್ಲಿ ಶೇ.29ರಷ್ಟು ಇದ್ದ ಕಡುಬಡತನ 2022ರಲ್ಲಿ ಶೇ.11.3ಕ್ಕೆ ಇಳಿದಿದೆ. ಈ ಅವಧಿಯಲ್ಲಿ 20 ಕೋಟಿ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದಿದೆ.

ಇದರ ಹೊರತಾಗಿಯೂ ಬಡವ ಮತ್ತು ಶ್ರೀಮಂತರ ನಡುವೆ ವ್ಯತ್ಯಾಸಗಳಿವೆ ಎಂದಿರುವ ವಿಶ್ವ ಬ್ಯಾಂಕ್, ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಈ ಪ್ರಮಾಣ 2011ರಲ್ಲಿ ಶೇ. 28.8ರಷ್ಟಿತ್ತು. ಆದರೆ 2022ರಲ್ಲಿ ಸ್ವಲ್ಪ ಸುಧಾರಿಸಿದ್ದು ಶೇ.25.5ಕ್ಕೆ ಇಳಿದಿದೆ. ಶೇ.1ರಷ್ಟು ಶ್ರೀಮಂತರು ದೇಶದ ಸಂಪತ್ತಿನ ಶೇ.40ರಷ್ಟು ಸಂಪತ್ತನ್ನು ನಿರ್ವಹಿಸುತ್ತಿದ್ದಾರೆ. ಕೆಳಗಿನ 50ರಷ್ಟು ಮಂದಿ ಶೇ.6.4ರಷ್ಟನ್ನು ಮಾತ್ರವೇ ಹೊಂದಿದ್ದಾರೆ' ಎಂದಿದೆ.

ವಿಶ್ವಬ್ಯಾಂಕ್ ಸಲಹೆಗಳು: ಗುಣಮಟ್ಟದ ಜೀವನಕ್ಕಿಂತ ಕೆಳಗಡೆ ವಾಸಿಸುವವರನ್ನು ಕಡುಬಡತನದ ವರ್ಗಕ್ಕೆ ಸೇರಿಸಲು ಆಗದೇ ಇದ್ದರೂ ಕೂಡ ಅವರು ಪೌಷ್ಟಿಕ ಆಹಾರ, ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗುಣಮಟ್ಟದ ಜೀವನ ನಡೆಸುತ್ತಿರುವ ಪ್ರಮಾಣದಲ್ಲಿ ಆಗುತ್ತಿರುವ ಈ ವ್ಯತ್ಯಾಸ ತಡೆಗೆ ವಿಶ್ವ ಬ್ಯಾಂಕ್ ಅನೇಕ ಸಲಹೆ ನೀಡಿದೆ. ಜಾಗತಿಕವಾಗಿ ರೂ. 250 ಹಣವನ್ನು ಗುಣಮಟ್ಟದ ಜೀವನದ ಮಟ್ಟ ಪ್ರಮಾಣ ಎಂದು ಗುರುತಿಸಲಾಗುತ್ತದೆ. ಆದರೆ ಭಾರತದಲ್ಲಿ ಆ ಪ್ರಮಾಣ

ಶೇ.5ರಷ್ಟು ಮಾತ್ರವಿದೆ. ಆದರೆ ಭಾರತದಂತಹ ಮುಂದುವರೆಯುತ್ತಿರುವ ದೇಶದಲ್ಲಿ ಆ ಪ್ರಮಾಣ ರೂ. 350ಗೆ ತಲುಪಬೇಕು ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.

ಈ ಸಮಸ್ಯೆಗೆ ಕಾರಣ: ವಿಶ್ವ ಬ್ಯಾಂಕ್ ಪ್ರಕಾರ, ನಗರದಲ್ಲಿ ಬಾಡಿಗೆ, ಸ್ಥಿರವಲ್ಲದ ಉದ್ಯೋಗ ಜನರ ಜೀವನ ಮಟ್ಟ ಕುಸಿಯಲು ಕಾರಣವಾಗಿದ್ದರೆ, ಗ್ರಾಮೀಣದಲ್ಲಿ ಭೂಮಿ ವಿಭಜನೆ, ಆದಾಯ ಅಸ್ಥಿರವೂ ಕಾರಣ. ಇದರ ಪರಿಣಾಮ ಒಂದು ವೇಳೆ ಆರೋಗ್ಯ ತುರ್ತು ಪರಿಸ್ಥಿತಿಗಳು ಉಂಟಾದಲ್ಲಿ ಬಿಕ್ಕಟ್ಟಿಗೆ ತಳ್ಳುತ್ತದೆ ಎಂದಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಈ ವರ್ಷ 50,000 ಹುದ್ದೆಗಳ ನೇಮಕಾತಿ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಹೆಚ್ಚುತ್ತಿರುವ ವ್ಯವಹಾರದ ಅಗತ್ಯತೆ ಮತ್ತು ವಿಸ್ತರಣೆ ಪೂರೈಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 50,000 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವವೆ.

ವಿವಿಧ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಒಟ್ಟು ಹೊಸ ನೇಮಕಾತಿಯಲ್ಲಿ ಸುಮಾರು 21,000 ಅಧಿಕಾರಿ ಹುದ್ದೆಗಳಾಗಿದ್ದರೆ, ಉಳಿದವು ಗುಮಾಸ್ತ ಸೇರಿದಂತೆ ಇತರ ಹುದ್ದೆಗಳಾಗಿವೆ.

12 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಣಕಾಸು ವರ್ಷದಲ್ಲಿ ವಿಶೇಷ ಅಧಿಕಾರಿಗಳು ಸೇರಿದಂತೆ ಸುಮಾರು 20,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ.

ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಎಸ್ ಬಿಐ, ದೇಶಾದ್ಯಂತ ತನ್ನ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ 505 ಪ್ರೊಬೇಷನರಿ ಅಧಿಕಾರಿಗಳು (POs) ಮತ್ತು 13,455 junior associates ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ನಿರ್ದೇಶಕರುಗಳ ಜವಾಬ್ದಾರಿ ಹಾಗೂ ಕರ್ತವ್ಯಗಳು

► ಹೆಚ್.ಎಸ್. ನಾಗರಾಜಯ್ಯ, ಕೆ.ಸಿ.ಎಸ್, ಸಹಕಾರ ಸಂಘಗಳ ಅಪರ ನಿಬಂಧಕರು (ನಿ), ಬೆಂಗಳೂರು

ಪಟ್ಟಣ ಸಹಕಾರ ಬ್ಯಾಂಕುಗಳು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960 ಹಾಗೂ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರಡಿಯಲ್ಲಿ ದ್ವಿನಿಯಂತ್ರಣದಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಆಡಳಿತ ಮತ್ತು ವ್ಯವಸ್ಥಾಪನೆ ವಿಷಯದಲ್ಲಿ ಸಹಕಾರ ಇಲಾಖೆ ಹಾಗೂ ಹಣಕಾಸಿನ ವ್ಯವಹಾರ ಮತ್ತು ವಹಿವಾಟಿನ ಬಗ್ಗೆ ಭಾರತೀಯ ರಿಜರ್ವ್ ಬ್ಯಾಂಕಿನ ನಿರ್ದೇಶನದಂತೆ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.

ಆಡಳಿತ ಮಂಡಳಿ ಸಹಕಾರ ಬ್ಯಾಂಕ್‌ಗಳಲ್ಲಿ ಪ್ರಧಾನ ಘಟಕ ಹಾಗೂ ನೀತಿ-ನಿರೂಪಣೆ (Policy Making body) ರಚಿಸಿ ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಇದರ ಕರ್ತವ್ಯವಾಗಿದೆ.

ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 28ಸಿ ಮತ್ತು ಭಾರತೀಯ ರಿಜರ್ವ್ ಬ್ಯಾಂಕಿನ ಸುತ್ತೋಲೆ ಸಂಖ್ಯೆ: 2/14.01.062/15-16 ದಿನಾಂಕ: 01.07.2015 ಹಾಗೂ 1/18.10.010/24-25 ದಿನಾಂಕ: 01.04.2024 ಕ್ರೋಢೀಕೃತ ಅಂಶಗಳು ಕೆಳಕಂಡಂತಿವೆ.

* ಬ್ಯಾಂಕಿನಲ್ಲಿ ಸದಸ್ಯತ್ವ ಅಂಗೀಕರಿಸುವ, ಸಹಕಾರದೊಂದಿಗೆ ತಿರಸ್ಕರಿಸುವ ಹಾಗೂ ಷೇರು ಹಂಚಿಕೆ ಮತ್ತು ಹಿಂದಿರುಗಿಸುವ ಅಧಿಕಾರ ಆಡಳಿತ ಮಂಡಳಿಗೆ ದತ್ತವಾಗಿದೆ. ಸದಸ್ಯತ್ವ ಕೋರಿ ಬಂದಂತೆ ಅರ್ಜಿಗಳನ್ನು ವಿಳಂಬ ಮಾಡದೆ, ಗರಿಷ್ಠ ಅವಧಿ ಎರಡು ತಿಂಗಳೊಳಗೆ ಇತ್ಯರ್ಥ ಪಡಿಸುವುದು. ಸಹ ಸದಸ್ಯತ್ವದ ಮಿತಿ ಒಟ್ಟು ಸಾಮಾನ್ಯ ಸದಸ್ಯತ್ವದ ಶೇ.15% ಮೀರತಕ್ಕದ್ದಲ್ಲ. ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿನ ಅರ್ಹರಿಗೆ ಸದಸ್ಯತ್ವ ನೋಂದಾಯಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ಕೊಡುವ ಮೂಲಕ ಯಾವುದೇ ವೆಚ್ಚವಿಲ್ಲದ ಷೇರು ಸಂಗ್ರಹಣೆಗೆ ಗಮನ ಹರಿಸಿದಂತಾಗುತ್ತದೆ.

* ಸಂಪನ್ಮೂಲ ಸಂಗ್ರಹಣೆ : ಬ್ಯಾಂಕಿನ ಸಂಪನ್ಮೂಲ ಸಂಗ್ರಹಣೆ ಬಾಬುಗಳಾದ ಷೇರು, ಠೇವಣಿ, ಸಾಲ, ನಿಧಿಗಳು, ದೇಣಿಗೆ ಹಾಗೂ ಆರ್ಥಿಕ ನೆರವುಗಳ ಬಗ್ಗೆ ಆಡಳಿತ ಮಂಡಳಿ ಪೂರ್ಣ ಅಧಿಕಾರ ಹೊಂದಿರುತ್ತದೆ. ಠೇವಣಿ ಸಂಗ್ರಹಣೆಯಲ್ಲಿ ಠೇವಣಿ ಮಿಶ್ರಣವಿರಬೇಕು. (Deposit Mix) ಅಂದರೆ ವಿವಿಧ ರೀತಿಯ ಠೇವಣಿಗಳು, ಅದರಲ್ಲೂ ದೀರ್ಘಾವಧಿ ಠೇವಣಿಗಿಂತ ಅಲ್ಪಾವಧಿ ಠೇವಣಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ವಿಶೇಷವಾಗಿ ಕಡಿಮೆ ಬಡ್ಡಿ ದರದ ಠೇವಣಿಯ ಪ್ರಮಾಣದ ಅನುಪಾತ ಕನಿಷ್ಠ ಶೇ.35 ರಿಂದ 40 ಹಾಗೂ ಹೆಚ್ಚು ಬಡ್ಡಿ ದರದ ಅನುಪಾತ ಶೇ.60ರ ನಿರ್ವಹಣೆ, ಸರಾಸರಿ ಠೇವಣಿ ವೆಚ್ಚ (Cost of Deposit) ನಿಯಂತ್ರಿಸಲು ಪೂರಕವಾಗುತ್ತದೆ. ಇದು ಆಡಳಿತ ಮಂಡಳಿಯು ನಿಗದಿಪಡಿಸುವ ವಿವೇಚನಾ ಯುಕ್ತ ಬಡ್ಡಿ ದರದ ತೀರ್ಮಾನಕ್ಕೆ ಸಹಕಾರಿಯಾಗಿದೆ. ಬ್ಯಾಂಕಿನ ಸ್ವಂತ ಬಂಡವಾಳ ಕೊರತೆ ಇದ್ದು, ಸದಸ್ಯರಿಂದ ಸಾಲ ಬೇಡಿಕೆ ಜಾಸ್ತಿ ಇದ್ದಲ್ಲಿ ಮಾತ್ರ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಅವಧಿಗೆ ಮಾತ್ರ ಬೇರೆ ಬ್ಯಾಂಕಿನಿಂದ ಸಾಲ ಪಡೆದು ವಿತರಿಸಬೇಕಾಗಿದೆ. ಆದರೆ ಖಾಯಂ ರೂಡಿಯಲ್ಲಿರಬಾರದು.

* ಸಾಲ ಮಂಜೂರಾತಿ : ಆಡಳಿತ ಮಂಡಳಿಯಿಂದ ಮತ್ತೊಂದು ಪ್ರಧಾನ ಅಧಿಕಾರ ಮತ್ತು ಕರ್ತವ್ಯವೆಂದರೆ ವಿವಿಧ ರೀತಿಯ ಸಾಲ ಮಂಜೂರಾತಿ ಮಾಡುವುದು. ಒಂದೇ ರೀತಿಯ ಸಾಲ ಮಂಜೂರಾತಿಗೆ ಸೀಮಿತವಾಗದೆ



ಸಾಲ ಮಿಶ್ರಣ ನೀತಿ (Loan Mixing Policy) ಅನುಸರಿಸುವುದು. ಮೇಲಾಗಿ ವಿವಿಧ ಸಾಲ ನಿಯಮಾವಳಿಗಳನ್ನು ಬೈಲಾ, ರಿಸರ್ವ್ ಬ್ಯಾಂಕಿನ ನಿರ್ದೇಶನಗಳನ್ವಯ ರೂಪಿಸಿ ಅನುಷ್ಠಾನಕ್ಕೆ ತರುವುದು. ಸಾಲದ ಮೊತ್ತಕ್ಕೆ ಸೂಕ್ತ ಭದ್ರತೆ, ಮರುಪಾವತಿಸಾಮರ್ಥ್ಯ, ವಿಮೆ, ಪೂರ್ವ ಸಮೀಕ್ಷೆ ವರದಿ, ಮರು ಪಾವತಿ ಅವಧಿ, ದಸ್ತಾವೇಜುಗಳು, ಬಡ್ಡಿದರ ಮುಂತಾದ ವಿವರಗಳ ಸಾಲ ನಿಯಮಾವಳಿಗಳನ್ನು ಸ್ಪಷ್ಟವಾಗಿ ರೂಪಿಸಿ ಜಾರಿಗೆ ಕೊಡುವುದು ಮುಖ್ಯವಾಗಿದೆ. ಮೇಲಾಗಿ, ವಿವೇಚನಾಯುಕ್ತಸಾಲ ಮಂಜೂರಾತಿ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ನಿರ್ದೇಶಕರು ಮತ್ತು ಅವರು ಹೊಂದಿರುವ ಕಂಪನಿಗಳಿಗೆ ಹಾಗೂ ಸಂಬಂಧಿಕರಿಗೆ ಸಾಲ ನೀಡಲು ಅವಕಾಶವಿರುವುದಿಲ್ಲ.

* ಹೂಡಿಕೆ (Investment): ಬ್ಯಾಂಕಿನ ಆಡಳಿತ ಮಂಡಳಿ ರಿಸರ್ವ್ ಬ್ಯಾಂಕಿನ ಸುತ್ತೋಲೆ ಹಾಗೂ ನಿರ್ದೇಶನದ ರೀತ್ಯಾ ಹೂಡಿಕೆ ಸಮಿತಿಯನ್ನು ಕಡ್ಡಾಯವಾಗಿ ರಚಿಸಿಕೊಂಡು ಕಾರ್ಯನಿರ್ವಹಿಸುವುದು. ಯಾವುದೇ ಹೂಡಿಕೆ ಮಾಡಬೇಕಾದಲ್ಲಿ ಪ್ರಥಮ ಆದ್ಯತೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ನೇರವಾಗಿ ರಿಜರ್ವ್ ಬ್ಯಾಂಕ್ ಸೂಚಿಸಿದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಹಲವಾರು ಬ್ಯಾಂಕ್‌ಗಳು ಹೂಡಿಕೆಯಿಂದ ನಷ್ಟ ಅನುಭವಿಸಿರುವುದು ಸ್ಪಷ್ಟವಾಗಿದೆ. ಹೂಡಿಕೆಗೆ ಅನುಸರಿಸಬೇಕಾದ ಅಂಶಗಳೆಂದರೆ, ಕಾನೂನು ಸಮ್ಮತವೇ, ಸಾಕಷ್ಟು ಸುರಕ್ಷಿತವೇ (Secured) ಆದಾಯ ತರುತ್ತದೆಯೇ (Income) ಸುಲಭವಾಗಿ ನಗದೀಕರಣ ಸಾಧ್ಯವೇ (Liquidity) ಹಾಗೂ ಮಧ್ಯವರ್ತಿಗಳ ಮೂಲಕ ವ್ಯವಹರಿಸುವುದನ್ನು ತಪ್ಪಿಸುವುದು. ಹೂಡಿಕೆ ನಿಯಮಾವಳಿಗಳ ರೀತ್ಯಾ ಹೂಡಿಕೆ ಸಮಿತಿ ಸಭೆ ನಡೆಸಿ ವಿಮರ್ಶಿಸುವುದು. ಅನಧೀಕೃತ ಮತ್ತು ಅಸುರಕ್ಷಿತ ಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡಬಾರದು.

* ನಿಧಿಗಳ ರಚನೆ ಹಾಗೂ ನಿರ್ವಹಣೆ: ಬ್ಯಾಂಕಿನ ಬೈಲಾ ಹಾಗೂ

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಲೆಕ್ಕ ಪರಿಶೋಧನೆ ಬಾಬು ರೂ.10,000 ವಾರ್ಷಿಕ ಶುಲ್ಕವನ್ನು ತಮ್ಮ ಇಲಾಖೆಗೆ ರವಾನಿಸಬೇಕೆಂದು ಕರ್ನಾಟಕ ಸರ್ಕಾರದ ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಿಂದ ಪತ್ರ ಬಂದಿದೆ. ನಮ್ಮ ಬ್ಯಾಂಕು ಭಾರತೀಯ ರಿಜರ್ವ್ ಬ್ಯಾಂಕಿನ ಅನುಮತಿ ಪಡೆದು ಚಾರ್ಟರ್ಡ್ ಅಕೌಂಟೆಂಟ್‌ರಿಂದ ಲೆಕ್ಕಪರಿಶೋಧನೆ ಮಾಡಿಸುತ್ತಿದ್ದೇವೆ. ಹೀಗಿರುವಾಗ ಇಲಾಖೆಗೆ ರೂ.10,000/- ಪ್ರತಿ ವರ್ಷ ಕೊಡುವ ಅವಶ್ಯಕತೆ ಇದೆಯೇ?

—ಪಟ್ಟಣ ಸಹಕಾರ ಬ್ಯಾಂಕ್ ಲಿ., ಉಡುಪಿ

ಉತ್ತರ: ಕರ್ನಾಟಕ ಸರ್ಕಾರದ ದಿನಾಂಕ:08.03.2007ರ ಆದೇಶ ಸಂಖ್ಯೆ: ಸಿಓ:09:ಸಿಎಂಎಂ:2007 ರಲ್ಲಿ ತಿಳಿಸಿರುವಂತೆ ಶಾಸನಬದ್ಧ ಲೆಕ್ಕ ಪರಿಶೋಧನೆಯ ಕಾರ್ಯವನ್ನು ಸುಗಮಗೊಳಿಸಲು ಪಟ್ಟಣ ಸಹಕಾರ ಬ್ಯಾಂಕುಗಳು ಸರ್ಕಾರಕ್ಕೆ ಪ್ರತಿ ವರ್ಷ 10,000 ರೂಪಾಯಿ ಸೇವಾ ಶುಲ್ಕವನ್ನು ತೆರಬೇಕೆಂದು ಆದೇಶ ಹೊರಡಿಸಲಾಗಿದೆ.

02. ನಮ್ಮ ಅಥಾವೆ ಪತ್ರದಲ್ಲಿ ಶಾಸನಬದ್ಧ ಮೀಸಲು (Statutory Reserve) ಮತ್ತು ಸಾಮಾನ್ಯ ಮೀಸಲು (General Reserve) ಎಂದು

ಎರಡು ನಿಧಿಗಳಿವೆ. ನಿಮ್ಮ ಜೂಮ್ ಮೀಟಿಂಗ್‌ನಲ್ಲಿ ಶಾಸನಬದ್ಧ ಮೀಸಲು ಮತ್ತು ಸಾಮಾನ್ಯ ಮೀಸಲು ಬೇರೆ ಬೇರೆ ನಿಧಿಗಳೆಂದು ಹೇಳಿರುತ್ತೀರಿ. ಈ ಎರಡು ನಿಧಿಗಳು ಯಾವರೀತಿಯಲ್ಲಿ ಬೇರೆಯಾಗಿವೆ ಮತ್ತು ಲಾಭಾಂಶ ಸಮೀಕರಣ ನಿಧಿ (Dividend Equalisation Fund) ಯಲ್ಲಿರುವ ಮೊತ್ತವನ್ನು ಯಾವ ನಿಧಿಗೆ ವರ್ಗಾಯಿಸಬೇಕು?

—ಹಾವೇರಿ ಪಟ್ಟಣ ಸಹಕಾರ ಬ್ಯಾಂಕ್ ಲಿ., ಹಾವೇರಿ.

ಉತ್ತರ: ಎರಡು ನಿಧಿ (ಮೀಸಲು)ಗಳಲ್ಲಿರುವ ವ್ಯತ್ಯಾಸ ಈ ಕೆಳಗಿನಂತಿದೆ.

(1) ಶಾಸನ ಬದ್ಧ ಮೀಸಲು : ಈ ಮೀಸಲನ್ನು ಹೊಂದಿರುವುದು ಕಡ್ಡಾಯವಾಗಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 57(2) ರಲ್ಲಿ ಹೇಳಿರುವಂತೆ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ನಿವ್ವಳ ಲಾಭದ ಶೇ.25ರಷ್ಟನ್ನು ಶಾಸನಬದ್ಧ ಮೀಸಲಿಗೆ ವರ್ಗಾಯಿಸುವುದು ಕಡ್ಡಾಯವಾಗಿದೆ ಮತ್ತು ಮೀಸಲಿನ ಮೊತ್ತವನ್ನು ಆ ಕಲಂನಲ್ಲಿ ನಿರ್ದೇಶಿಸಿದ ರೀತಿಯಲ್ಲಿ ಹೂಡಿಕೆ ಮಾಡಬೇಕು. ಈ ಮೀಸಲಿನಲ್ಲಿರುವ ಮೊತ್ತವನ್ನು ವಾಪಾಸು ಪಡೆಯಲು ರಿಜಿಸ್ಟ್ರಾರರ ಅನುಮತಿ ಕಡ್ಡಾಯ.

(2) ಸಾಮಾನ್ಯ ಮೀಸಲು : ಈ ಮೀಸಲನ್ನು ಹೊಂದಿರುವುದು ಐಚ್ಛಿಕ. ಆಕಸ್ಮಿಕ ಸಂದರ್ಭಗಳಲ್ಲಿ ರಿಜಿಸ್ಟ್ರಾರರ ಅಥವಾ ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆ ಈ ನಿಧಿಯನ್ನು ಉಪಯೋಗಿಸಬಹುದು. ಮೀಸಲಿನಲ್ಲಿರುವ ಮೊತ್ತವನ್ನು ಬ್ಯಾಂಕು ತನಗೆ ಬೇಕಾದಂತೆ ಹೂಡಿಕೆ ಮಾಡಬಹುದು.

ಮೇಲಿನ ಎರಡೂ ಮೀಸಲುಗಳು ಬ್ಯಾಂಕಿನ ಸ್ವಂತ ಬಂಡವಾಳದ (Tier 1 Capital) ಭಾಗವಾಗಿವೆ. ಲಾಭಾಂಶ ಸಮೀಕರಣ ನಿಧಿಯಲ್ಲಿರುವ ಮೊತ್ತವನ್ನು ಸಾಮಾನ್ಯ ಮೀಸಲಿಗೆ ವರ್ಗಾಯಿಸಬೇಕು.

ರಿಸರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ನಿಧಿಗಳ ರಚನೆ ಮತ್ತು ನಿರ್ವಹಣೆ ಕಡ್ಡಾಯ. ಆಯಾ ಸಂಬಂಧಿತ ನಿಧಿಗಳಲ್ಲಿನ ಮೊತ್ತವನ್ನು ಆಯಾ ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಬಳಸುವುದು. ಬ್ಯಾಂಕಿನ ದುಡಿಯುವ ಬಂಡವಾಳದ ಷೇರು, ಗ್ರಾಹಕರ ಠೇವಣಿ, ಬ್ಯಾಂಕಿನಿಂದ ಪಡೆದ ಸಾಲಗಳನ್ನು ಯಾವುದೇ ಕಾರಣಕ್ಕೂ ಚರ ಮತ್ತು ಸ್ಥಿರಾಸ್ತಿಗಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಸದೆ ಸಂಬಂಧಿಸಿದ ನಿಧಿಯಲ್ಲಿ ಲಭ್ಯವಿರುವ ಮೊತ್ತವನ್ನು ಉಪಯೋಗಿಸುವುದು. ಮೇಲಾಗಿ ಬ್ಯಾಂಕಿನ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವ ಇತರೆ ಆಚರಣೆಗಳಿಗೆ ಬೈಲಾದಲ್ಲಿ ಪ್ರತ್ಯೇಕ ನಿಧಿಗೆ ಲಾಭದಿಂದ ವರ್ಗಾಯಿಸಿ ಅದರಿಂದ ಖರ್ಚು ಮಾಡಬಹುದೇ ಹೊರತು ದಿನನಿತ್ಯದ ಬಂಡವಾಳಕ್ಕೆ ಕೈಹಾಕಬಾರದು. ಇದರಿಂದ ದಿನನಿತ್ಯದ ವಹಿವಾಟು ಹಾಗೂ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯುಂಟಾಗುತ್ತದೆ. ಈ ಬಗ್ಗೆ ಆಡಳಿತ ಮಂಡಳಿಯವರ ತೀರ್ಮಾನಗಳು ವಿವೇಚನಾಯುಕ್ತವಾಗಿರಬೇಕು.

*** ಆಡಳಿತ ಮಂಡಳಿ ಸಭೆ ಹಾಗೂ ಉಪಸಮಿತಿಗಳ ಸಭೆಗಳಲ್ಲಿ ನಿರ್ದೇಶಕರ ಸಕ್ರಿಯ ಭಾಗವಹಿಸುವಿಕೆ:** ಬ್ಯಾಂಕಿನ ಬೈಲಾ ಹಾಗೂ ರಿಸರ್ವ್ ಬ್ಯಾಂಕಿನ ಸುತ್ತೋಲೆ ಮತ್ತು ನಿರ್ದೇಶನಗಳ ರೀತ್ಯಾ ನಿಯತಕಾಲಿಕೆ ಪ್ರಕಾರ ಸಭೆಗಳನ್ನು ತಪ್ಪದೆ ನಡೆಸತಕ್ಕದ್ದು. ಸಭೆಯಲ್ಲಿ ಚರ್ಚಿಸಿ ತೆಗೆದುಕೊಳ್ಳಬೇಕಾದ ವಿಷಯಗಳು / ಕಾರ್ಯಸೂಚಿಗಳ ಬಗ್ಗೆ ಮುಖ್ಯನಿರ್ವಾಹಕನು ವಿಷಯವಾರು ಪೂರಕ ಟಿಪ್ಪಣಿಯನ್ನು ಸಾಕಷ್ಟು ಮುಂಚಿತವಾಗಿ ಕಳಿಸುವುದು. ಈ ಬಗ್ಗೆ ನಿರ್ದೇಶಕರು ಪೂರ್ವ ತಯಾರಿಯೊಂದಿಗೆ ಹಾಜರಾಗಿ, ವಿವರವಾಗಿ

ಚರ್ಚಿಸಿ, ಬೈಲಾ ಕಾಯ್ದೆ, ನಿಯಮಗಳು ಹಾಗೂ ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರ ಹಿತವನ್ನು ಕಾಪಾಡುವುದರ ಮೂಲಕ ತೀರ್ಮಾನಗಳನ್ನು ಮಾಡುವುದು. ಯಾವುದೇ ಸ್ವಹಿತಾಸಕ್ತಿ ವಿಷಯಗಳು ಚರ್ಚೆಗೆ ಬಂದಾಗ ಸಂಬಂಧಿಸಿದ ನಿರ್ದೇಶಕರು ಭಾಗಿಯಾಗದೇ, ಕಾನೂನಾತ್ಮಕ ನಿರ್ಣಯಗಳು ಹೊರಹೊಮ್ಮಲು ಸಹಕರಿಸುವುದು ಸೂಕ್ತವಾಗಿದೆ. ನಿರ್ದೇಶಕರು ವೃತ್ತಿಪರ ಮತ್ತು ನೈಪುಣ್ಯತೆಯಿಂದ ಪಕ್ಕ ಬ್ಯಾಂಕುಗಳಾಗಿ ಅಧ್ಯಯನ ಮತ್ತು ಅನುಭವದಿಂದ ತಂಡವಾಗಿ ಕಾರ್ಯನಿರ್ವಹಿಸುವುದು ಇಂದಿನ ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದ ಅಗತ್ಯವಾಗಿದೆ. ಪ್ರತಿಯೊಂದು ಉಪಸಮಿತಿಯ ನಿರ್ಣಯಗಳು, ಆಡಳಿತ ಮಂಡಳಿಯಿಂದ ಅನುಮೋದನೆ ಸ್ಥಿರೀಕರಿಸಬೇಕು. ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ತೀರ್ಮಾನಗಳು ಕಾಲಬದ್ಧವಾಗಿ ಜಾರಿಯಾಗಬೇಕು. ಇದನ್ನು ಮೇಲ್ವಿಚಾರಣೆ ಮತ್ತು ಪರಿಶೀಲಿಸುವ ಅಧಿಕಾರ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಆಡಳಿತ ಮಂಡಳಿಯಲ್ಲಿ ವೃತ್ತಿಪರ ನಿರ್ದೇಶಕರು ತಮ್ಮ ಜ್ಞಾನ ಮತ್ತು ಅನುಭವದಿಂದ ಯಾವುದೇ ಬೈಲಾ, ಕಾಯ್ದೆ, ನಿಯಮ ಹಾಗೂ ನಿರ್ದೇಶನಗಳು ಉಲ್ಲಂಘನೆಯಾಗದಂತೆ ಮಾರ್ಗದರ್ಶನ ಮತ್ತು ಸಲಹೆ ಮಂಡಿಸುವುದು. ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಗಳಿಂದ ನಷ್ಟಕ್ಕೆ ಕಾರಣವಾಗದಂತೆ ಎಚ್ಚರಿಕೆಯಿಂದ ವಿವೇಚನಾಯುಕ್ತವಾಗಿ ಕಾರ್ಯನಿರ್ವಹಿಸುವುದು ವೈಯಕ್ತಿಕ ಹಾಗೂ ಸಾಮೂಹಿಕ ಜವಾಬ್ದಾರಿಯಾಗಿದೆ.

ಮುಂದಿನ ಸಂಚಿಕೆಗೆ...



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಜುಲೈ 04, ಅಮೆರಿಕಾದ ಸ್ವಾತಂತ್ರ ದಿನಾಚರಣೆಯಂದು ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ನಡೆದ ಅದ್ಭೂತ ಸಮಾರಂಭದಲ್ಲಿ ಪ್ರಮುಖ ತೆರಿಗೆ ಮಸೂದೆ 'ಒನ್ ಬಿಗ್ ಬ್ಯೂಟಿಫುಲ್ ಬಿಲ್' ಅವರು ಸಹಿ ಹಾಕಿದ್ದಾರೆ. ಇದು ಅಮೆರಿಕದ ಬೊಕ್ಕಸ ತುಂಬಿಸುವ ಮಸೂದೆಯಾಗಿದ್ದು ಸರ್ಕಾರಿ ವೆಚ್ಚ ಇಳಿಸುವ ಉದ್ದೇಶ ಹೊಂದಿದೆ.
- ತನ್ನ 16ನೇ ವಯಸ್ಸಿನಲ್ಲಿ, ಸಾರಾ ಗೊಮೆಜ್ ತೀವ್ರ ತಲೆನೋವಿನಿಂದ ಕಾಲೇಜಿನ ಪ್ರಯೋಗಾಲಯದಲ್ಲಿ ಮೆದುಳಿನ ಪಾರ್ಶ್ವವಾಯು ಉಂಟಾಗಿ ಕುಸಿದು ಬಿದ್ದಿದ್ದರು. ನಂತರ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಏಳು ವರ್ಷಗಳ ನಂತರ ತಾನು ಮೆದುಳಿನ ಪಾರ್ಶ್ವವಾಯುಗೆ ಚಿಕಿತ್ಸೆ ಪಡೆದ, ತನ್ನ ಜೀವ ಉಳಿಸಿದ ಅದೇ ಆಸ್ಪತ್ರೆಗೆ ಈಗ ವೈದ್ಯೆಯಾಗಿ ಮರಳಿದ್ದಾರೆ.
- "ಸಬ್ ಲೆಫ್ಟಿನೆಂಟ್ ಆಗಿದ್ದ ಆಸ್ತಾ ಪೂನಿಯಾ ಅವರು ಈಗ ನೌಕಾ ವಾಯು ಯಾನದ ಫೈಟರ್ ಸ್ಟ್ರೀಮ್ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿದ್ದಾರೆ.

ಫೈಟರ್ ಪೈಲಟ್ ತರಬೇತಿ ಪಡೆದ ಮೊದಲ ಮಹಿಳೆಯನ್ನು ಭಾರತೀಯ ನೌಕಾಪಡೆ ತನ್ನ ಫೈಟರ್ ಸ್ಟ್ರೀಮ್‌ಗೆ ಸೇರಿಸಿಕೊಂಡಿದೆ.

- ವೈದ್ಯರ ಕೈಬರಹ ಔಷಧ ಮಳಿಗೆಗಳವರಿಗೆ ಸುಲಭವಾಗಿ ಓದಲು ಸಾಧ್ಯವಾಗುವುದಿಲ್ಲ. ಇದನ್ನು ಅರಿತ ಗದಗಿನ ವೈದ್ಯರಾದ ಶಾಂತಗಿರಿ ಮಲ್ಲಪ್ಪ ಅವರು ದೊಡ್ಡ ಅಕ್ಷರಗಳಲ್ಲಿ ಸ್ಪಷ್ಟವಾಗಿ ಬರೆಯುತ್ತಾರೆ. ಮಾತ್ರವಲ್ಲ ಉಳಿದವರಿಗೂ ಅಭ್ಯಾಸ ಮಾಡಿಕೊಳ್ಳಲು ಕೈಬರಹ ಸುಧಾರಣಾ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.
- ಹುಟ್ಟಿನಿಂದ ಗಂಡಾಗಿದ್ದ ಮಂಗಳೂರಿನ ಆನಿ ಅವರು ಬಿಎ ಬಳಿಕ ಬಿಎಡ್ ಪದವಿಯ ನಂತರ ಲಿಂಗ ಪರಿವರ್ತನೆಗೊಂಡರು. ಮಂಗಳಮುಖಿ ಎನ್ನುವ ಕಾರಣಕ್ಕೆ ಚಾಲಕರು ಈಕೆಯನ್ನು ಅಟೋ ಹತ್ತಿಸಿಕೊಳ್ಳಲು ನಿರಾಕರಿಸಿದರು. ಅವಮಾನಗೊಂಡ ಅವರು ತಾವೇ ನಾಲ್ಕು ಅಟೋ ರಿಕ್ಷಾಗಳನ್ನು ಖರೀದಿಸಿ ಅವುಗಳನ್ನು ಬಾಡಿಗೆಗೆ ನೀಡುವ ಮೂಲಕ ತಮ್ಮನ್ನು ಅವಮಾನಿಸಿದವರ ಎದುರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಂಡು ಗೆದ್ದು ಬೀಗಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಹೇಳಿರುವುದು ಸರಿಯಾಗಿದೆ: ಹಿಂದೆಲ್ಲ ಇಳಿವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದರು. ಈಗ ಯುವಜನರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಈ ಕುರಿತ ಕಳೆದ ಸಂಚಿಕೆಯ ಸಂಪಾದಕೀಯ ಸಕಾಲಿಕವಾಗಿತ್ತು. ಹಠಾತ್ ಹೃದಯಾಘಾತಕ್ಕೆ ಬದಲಾದ ಜೀವನಶೈಲಿ ಹಾಗೂ ಮಾದಕ ವ್ಯಸನದಂತ ದುಶ್ಚಟಗಳು ಮುಖ್ಯ ಕಾರಣವಾಗಿದೆ ಎಂದು ಹೇಳಿರುವುದು ಸರಿಯಾಗಿದೆ.

► ರಾಮಚಂದ್ರ ರಾವ್ ಎಸ್.ಕೆ., ದಾವಣಗೆರೆ

ದೊಡ್ಡ ಗುಣ ಬೆಳೆಸಿಕೊಳ್ಳಬೇಕು : ದೇಶದ ಎಲ್ಲ ವರ್ಗ ಸಮುದಾಯ, ಸ್ತರಗಳ ಜನರನ್ನೂ ಒಳಗೊಂಡಾಗ ಮಾತ್ರ ದೇಶ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಹೇಳಬಹುದು. ಇದಕ್ಕೆ ನಮ್ಮ ದೇಶದ ಎಲ್ಲ ವರ್ಗದ ಜನರನ್ನೂ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸುವಂತೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಸಹಕಾರ ವಲಯವನ್ನು ಆರ್ಥಿಕ-ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಇದನ್ನು ಸಂಬಂಧ ಪಟ್ಟವರು ಅರಿಯಲಿ.

► ವಿಜಯಕುಮಾರ ಪಾಟೀಲ, ಹುನಗುಂದ

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.